

2.2. ಘಾತಾಂಕಗಳು:

ಒಂದು ಕೋಟಿಯಲ್ಲಿ 1 ರ ಮುಂದೆ ಎಷ್ಟು 0 ಗಳಿವೆ?

ವೇದಗಳ ಕಾಲದ(ಕ್ರಿ.ಪೂ 7000) ರ ನಂತರದ ಪುರಾಣ ಕಾಲದಲ್ಲಿ ರಚಿತವಾದ ಬ್ರಹ್ಮಾಂಡ ಪುರಾಣದಲ್ಲಿನ ಈ ಶೈಲೀಕಗಳನ್ನು ಗಮನಿಸಿ:

ಏಕಂ ದಶ ಶತಂ ಚೈವ ಸಹಸ್ರಂ ಅಯುತಂ ತಥಾ|

ಲಕ್ಷಂ ಚ ನಿಯತಂ ಚೈವ ಕೋಟಿ: ಅಬ್ಯಾದಂ ಏವಚೆ || (10^8)

ವೃಂದ: ಖಿಫೋರ್ ನಿವಿರ್ವಿ: ಚ ಶಂಖಿಪದ್ಮೈ ಚ ಸಾಗರಃ|

ಅಂತ್ಯಂ ಮಧ್ಯಂ ಪರಾಧರ್ಂ ಚ ದಶವೃಧ್ಯಾ ಯಥಾ ಉತ್ತರಂ|| ($10^9 \dots 10^{17}$)

ಆಗಿನ ಕಾಲದಲ್ಲೇ ಜಾರಿಯಲ್ಲಿದ್ದ ದಶಮಾಂಶ ಪದ್ಧತಿಯನ್ನು ಮೇಲಿನ ಶೈಲೀಕ ವಿವರಿಸುತ್ತದೆ.

ಮೇಲೆ ತಿಳಿಸಿದಂತಹ ದೊಡ್ಡ ಸಂಖ್ಯೆಗಳನ್ನು ಸುಲಭವಾಗಿ ನೆನಪಿನಲ್ಲಿ ಇಟ್ಟಕೊಳ್ಳುವುದು ಮತ್ತು ಗುಣಿಸುವುದು ಹೇಗೆ ಎಂದು ಇಲ್ಲಿ ಕಲಿಯಲಿದ್ದೇವೆ.

$16 = 2 \times 2 \times 2 \times 2$ (ಸಂಖ್ಯೆ 2 ನ್ನು 4 ಬಾರಿ ಗುಣಿಸಿದೆ.)

ಆದ್ದರಿಂದ 16 ನ್ನು 2 ರ 4 ನೇ ಘಾತ ಎನ್ನುವರು.

$$16 = 2^4.$$

2 ನ್ನು 4 ನೇ ಘಾತಕ್ಕೆ ಏರಿಸಿದಾಗ 16 ದೊರೆಯುವುದು.

$$16 = 4 \times 4 = 4^2 (4 \text{ ರ } \text{ಘಾತ } 2 = 16)$$

ಸ್ವಾಭಾವಿಕ ಸಂಖ್ಯೆಗಳನ್ನು ಅಪವತ್ತಿಸಿದ ಹಾಗೆಯೇ ಬೀಜೋಕ್ತಿಗಳನ್ನು ಅಪವತ್ತಿಸಬಹುದು.

ಉದಾ:

$$x^3 = x \times x \times x$$

x^3 ನ್ನು x ನ ನೇ ಘಾತ ಎನ್ನುವರು.

ಈ ರೀತಿ $x \times x \times x$ ನ್ನು x^3 ರಿಂದ ಸೂಚಿಸುವ ಈ ಕ್ರಮವನ್ನು ‘**ಘಾತಾಂಕದ ಸಂಕೇತದಿಂದ ಸೂಚಿಸುವಿಕೆ**’ ಎನ್ನುವರು.

ಸಾಮಾನ್ಯವಾಗಿ:

$$x^n = x \times x \times x \times \dots \times x \text{ } n \text{ ಬಾರಿ}$$

ಇಲ್ಲಿ x ನ ಆಧಾರ ಸಂಖ್ಯೆ ಮತ್ತು n ನ್ನು ‘**ಘಾತ ಸೂಚಿ**’ ಅಥವಾ ‘**ಘಾತಾಂಕ**’ ಎಂತಲೂ ಕರೆಯಲ್ಪಡುತ್ತಾರೆ.
 $(\text{ಆಧಾರಸಂಖ್ಯೆ})^{\text{ಘಾತಾಂಕ}} = \text{ಸಂಖ್ಯೆ}$

ಗಮನಿಸಿರಿ: $a = a^1$

2.2 ಸಮಸ್ಯೆ 1: 1331 ನ್ನು 11 ರ ಅಧಾರದಲ್ಲಿ ಬರೆಯಿರಿ.

ಪರಿಹಾರ:

1331 ರ ಅಪವರ್ತನಗಳು = 11, 11, 11

$$1331 = 11 \times 11 \times 11 = 11^3$$

ಈಗ ನಾವು 2^5 ಮತ್ತು 2^3 ಗಳ ಗುಣಲಭ್ಯ ನೋಡುವಾ.

$$\therefore 2^5 \times 2^3 = (2 \times 2 \times 2 \times 2 \times 2) \times (2 \times 2 \times 2) = 2^8$$

$$\text{ಇಲ್ಲಿ } \text{ಗಮನಿಸಿ: } 8 = 5 + 3$$

1. ಮೇಲಿನ ಉದಾಹರಣೆಯಿಂದ ಫಾತಾಂಕದ ಮೊದಲ ನಿಯಮವನ್ನು ಹೀಗೆ ಬರೆಯಬಹುದು.

x ಒಂದು ವಾಸ್ತವ ಸಂಖ್ಯೆಯಾಗಿದ್ದ $x \neq 0$ ಮತ್ತು m, n ಗಳು ಯಾವುದೇ ಸಂಖ್ಯೆಗಳಾಗಿದ್ದರೆ,

$$x^m \times x^n = x^{(m+n)}$$

2.2 ಸಮಸ್ಯೆ 2: ಸಂಕೇತಿಸಿ: $a^{14} * b^{32} * a^4 * b^{16}$

ಪರಿಹಾರ:

$$\begin{aligned} & a^{14} * b^{32} * a^4 * b^{16} \\ &= (a^{14} * a^4) * (b^{32} * b^{16}) \quad (\text{ಪದಗಳನ್ನು \text{ವ್ಯವಸ್ಥಿಗೊಳಿಸಿದೆ.}) \\ &= a^{(14+4)} * b^{(32+16)} \quad (\text{ಮೊದಲ ನಿಯಮ.}) \\ &= a^{18} * b^{48} \end{aligned}$$

ಈಗ ನಾವು 2^5 ನ್ನು 2^3 ರಿಂದ ಭಾಗಿಸುವಾ.

$$\therefore \frac{2^5}{2^3} = \frac{2*2*2*2*2}{2*2*2} = 2*2 = 2^2$$

$$\text{ಅದೇ ರೀತಿ, } \frac{2^3}{2^5} = \frac{2*2*2}{2*2*2*2*2} = \frac{1}{2*2} = \frac{1}{2^2}$$

$$\frac{2^3}{2^3} = \frac{2*2*2}{2*2*2} = 1$$

2. ಮೇಲಿನ ಉದಾಹರಣೆಗಳಿಂದ ಫಾತಾಂಕದ 2 ನೇ ನಿಯಮವನ್ನು ಹೀಗೆ ಬರೆಯಬಹುದು:

x ಒಂದು ವಾಸ್ತವ ಸಂಖ್ಯೆಯಾಗಿದ್ದ $x \neq 0$, m ಮತ್ತು n ಗಳು ಯಾವುದೇ ಸಂಖ್ಯೆಗಳಾಗಿದ್ದು

$$1. m > n \text{ ಆದಾಗ, } \frac{x^m}{x^n} = x^{(m-n)}$$

$$2. m < n \text{ ಆದಾಗ, } \frac{x^m}{x^n} = \frac{1}{x^{(n-m)}}$$

ವ್ಯಾಖ್ಯಾಯಂತೆ, $x \neq 0$ ಆದಾಗ,

$$1. x^m = \frac{1}{x^{-m}}$$

$$2. x^{-m} = \frac{1}{x^m}$$

$$3. n \text{ ಒಂದು ಧನ ಪ್ರಾಣಾಂಕವಾದಾಗ, } a \neq 0 \text{ ಆದಾಗ, } \sqrt[n]{a} = a^{1/n}$$

$$4. a \neq 0 \text{ ಆದಾಗ, } n \neq 0 \text{ ಒಂದು ಸ್ವಾಭಾವಿಕ ಸಂಖ್ಯೆಯಾದಾಗ, } a^{m/n} = \sqrt[n]{a^m}$$

$$\text{ಗಮನಿಸಿ: } x^0 = 1 \quad (\because 1 = \frac{x^m}{x^m} = x^{(m-m)})$$

2.2 ಸಮಸ್ಯೆ 3: 10^{-5} ಮತ್ತು $\frac{2}{m^{-1}}$ ಗಳನ್ನು ಧನ ಫಾತಾಂಕರೂಪದಲ್ಲಿ ಬರೆ.

ಪರಿಹಾರ:

$$10^{-5} = \frac{1}{10^5}$$

$$\frac{2}{m^{-1}} = 2m^1 = 2m$$

2.2 സമ്പ്രാഖ്യം 4: സൗക്രോപിസി: $\frac{x^{(a+b)}}{x^{(b-c)}}$

പരിഹാര:

$$\begin{aligned} & \frac{x^{(a+b)}}{x^{(b-c)}} \\ &= x^{a+b} * x^{-(b-c)} \\ &= x^{a+b+(-b+c)} \quad (2 \text{ നേരിയമു}) \\ &= x^{a+b-b+c} (\because -(b-c) = -b+c) \\ &= x^{a+c} \end{aligned}$$

ಈಗ 5^2 , 5^2 ಮತ್ತು 5^2 ಗಳ ಗುಣಲಭ್ಯ ಕಂಡುಹಿಡಿಯುವಾ.

$$\therefore 5^2 * 5^2 * 5^2 = (5 * 5) * (5 * 5) * (5 * 5) = 5^6$$

ಇದನ್ನು ಈ ರೀತಿಯಾಗಿಯೂ ಬರೆಯಬಹುದು.

$$5^2 * 5^2 * 5^2 = (5^2)^3 = 5^{2*3}$$

3. ಮೇಲಿನ ಉದಾಹರಣೆಯಿಂದ ಫಾತಾಂಕಗಳ 3 ನೇ ನಿಯಮವನ್ನು ಹೀಗೆ ಬರೆಯಬಹುದು:

x ಎಂಬುದು ಸೊನ್ನೆಯಲ್ಲದ ವಾಸ್ತವ ಸಂಖ್ಯೆಯಾಗಿದ್ದ m ಮತ್ತು n ಗಳು ಸಂಖ್ಯೆಗಳಾಗಿದ್ದರೆ,

$$(x^m)^n = x^{mn}$$

2.2 ಸಮಸ್ಯೆ 5 : ಸಂಕ್ಷೇಪಿಸಿ $[(x^2)^2]^2$

ಪರಿಹಾರ:

$$(x^2)^2 = x^4$$

$$\{(x^2)^2\}^2 = \{x^4\}^2 = x^8$$

$$[(x^2)^2]^2 = [x^8]^2 = x^{16}$$

ಅಭಿಪ್ರಾಯ: ಪ್ರತಿ ಪದವನ್ನು ವಿಸ್ತರಿಸಿ ತಾഴೆನೋಡಿ.

ಈಗ, $(2 \cdot 5)^3$ ಇದನ್ನು ವಿಸ್ತರಿಸುವಾ:

$$(2 \cdot 5)^3 = (2 \cdot 5) \cdot (2 \cdot 5) \cdot (2 \cdot 5) \text{ ವ್ಯಾಖ್ಯೆಯಂತೆ.}$$

$$= (2 \cdot 2 \cdot 2) \cdot (5 \cdot 5 \cdot 5)$$

$$= (2)^3 \cdot (5)^3$$

4 ಈ ಮೇಲಿನ ಉದಾಹರಣೆಯಿಂದ ಫಾತಾಂಕಗಳ 4 ನೇ ನಿಯಮವನ್ನು ಹೀಗೆ ಬರೆಯಬಹುದು:

x ಮತ್ತು y ಗಳು ಸೊನ್ನೆಯಲ್ಲದ ವಾಸ್ತವ ಸಂಖ್ಯೆಗಳಾದಾಗ, ಮತ್ತು m ಯಾವುದೇ ಸಂಖ್ಯೆಯಾದಾಗ,

$$(x \cdot y)^m = (x^m) \cdot (y^m)$$

2.2 ಸಮಸ್ಯೆ 6: ಸಂಕೇತಿಸಿ: $(5x^{-3} y^{-2})^3$

ಪರಿಹಾರ:

$$\begin{aligned}(5x^{-3} y^{-2})^3 &= (5)^3 \cdot (x^{-3})^3 \cdot (y^{-2})^3 \quad (4 \text{ ನೇ ನಿಯಮ}) \\ &= 5^3 \cdot x^{-9} \cdot y^{-6} \quad (3 \text{ ನೇ ನಿಯಮ}) \\ &= \frac{5^3}{x^9 \cdot y^6} \quad (\text{ವ್ಯಾಖ್ಯೆಯಿಂದ})\end{aligned}$$

ಅಭ್ಯಾಸ: ಪ್ರತಿ ಪದವನ್ನು ವಿಸ್ತರಿಸಿ ತಾಳೆನೋಡಿ

2.2 ಸಮಸ್ಯೆ 7: ಸಂಕೇತಿಸಿ: $(3x^{-2} y)^{-1}$

ಪರಿಹಾರ:

$$(3x^{-2} y)^{-1}$$

$$= (3)^{-1} * (x^{-2})^{-1} * (y)^{-1} \rightarrow 4ನೇ ನಿಯಮ$$

$$= (3)^{-1} * x^{+2} * y^{-1} \rightarrow 3 ನೇ ನಿಯಮ$$

$$= \frac{1}{3} (x^2)^{\frac{1}{y}}$$

$$= \frac{x^2}{3^* y} \rightarrow ವ್ಯಾಖ್ಯಾಯಿಂದ$$

ಪ್ರತಿ ಪದವನ್ನು ವಿಸ್ತರಿಸಿ ತಾಳಿನೋಡಿ

ಈಗ $(\frac{2}{5})^3$ ನ್ನು ವಿಸ್ತರಿಸುವಾ:

$$(\frac{2}{5})^3 = \frac{2}{5} * \frac{2}{5} * \frac{2}{5}$$

$$= \frac{2*2*2}{5*5*5}$$

$$= \frac{2^3}{5^3}$$

5. ಈ ಮೇಲಿನ ಉದಾಹರಣೆಯಿಂದ ಫಾತಾಂಕಗಳ 5 ನೇ ನಿಯಮವನ್ನು ಹೀಗೆ ಬರೆಯಬಹುದು:

x ಮತ್ತು y ಗಳು ಸೊನ್ನೆಯಲ್ಲದ ವಾಸ್ತವ ಸಂಖ್ಯೆಗಳಾದಾಗ, ಮತ್ತು m ಯಾವುದೇ ಸಂಖ್ಯೆಯಾದಾಗ,

$$(\frac{x}{y})^m = \frac{x^m}{y^m}$$

ಗಮನಿಸಿ:

$$(-1)^2 = (-1) * (-1) = +1 \text{ ಮತ್ತು } (-1)^3 = (-1) * (-1) * (-1) = -1$$

1. m ಒಂದು ಸಮ ಸಂಖ್ಯೆಯಾದಾಗ, $(-a)^m = (-1)^m * a^m = a^m$

2. m ಒಂದು ಬೆಸ ಸಂಖ್ಯೆಯಾದಾಗ $(-a)^m = (-1)^m * a^m = -a^m$

ಸಾಧನೆ:

1. m ಒಂದು ಸಮ ಸಂಖ್ಯೆಯಾದಾಗ ಅದರ ರೂಪ $2n$ ರೀತಿಯಲ್ಲಿ ಇರುತ್ತದೆ ($n = 0, 1, 2, 3, \dots$)

$$\therefore (-1)^m = (-1)^{2n} = ((-1)^2)^n \rightarrow 3 \text{ ನೇರ ನಿಯಮ}$$
$$= 1^n = 1$$

2. m ಒಂದು ಬೆಸ ಸಂಖ್ಯೆಯಾದಾಗ ಅದರ ರೂಪ $2n+1$ ರೀತಿಯಲ್ಲಿ ಇರುತ್ತದೆ ($n = 0, 1, 2, 3, \dots$)

$$\therefore (-1)^m = (-1)^{2n+1} = (-1)^{2n} * (-1)^1 \rightarrow 2 \text{ ನೇರ ನಿಯಮ.}$$
$$= 1^n * -1 \rightarrow (\text{ಹಿಂದಿನ ಹಂತದಲ್ಲಿ ಸಾಧಿಸಿದೆ})$$
$$= -1$$

2.2 ସମ୍ବେଦୀ 8 : ସଂକେତିପିଲି: $(\frac{a^m}{a^n})^p \times (\frac{a^n}{a^p})^m \times (\frac{a^p}{a^m})^n$

ପରିହାର:

$$(\frac{a^m}{a^n})^p$$

$$= (a^m)^p \div (a^n)^p \quad (5 \text{ ନେଇ ନିଯମ})$$

$$= \frac{a^{mp}}{a^{np}} \quad (3 \text{ ନେଇ ନିଯମ})$$

$$\therefore (\frac{a^m}{a^n})^p \times (\frac{a^n}{a^p})^m \times (\frac{a^p}{a^m})^n$$

$$= \frac{a^{mp}}{a^{np}} \times \frac{a^{nm}}{a^{pm}} \times \frac{a^{pn}}{a^{mn}}$$

$$= 1 \text{ (ଉଠ, ଭେଦଗଳେ ଚଂଦେ)}$$

2.2 ಸಮಸ್ಯೆ 9 : ಸಂಕ್ಷೇಪಿಸಿ: $(\frac{a^4b^{-5}}{a^2b^{-4}})^{-3}$

ಪರಿಹಾರ:

ಮೊದಲು ಅವರಣದ ಒಳಗಿರುವ ಭಾಗವನ್ನು ಸಂಕ್ಷೇಪಿಸುವಾಗ,

$$\begin{aligned}& \frac{a^4b^{-5}}{a^2b^{-4}} \\&= \frac{a^4}{a^2} * \frac{b^{-5}}{b^{-4}} \\&= \left(\frac{a^2}{b}\right) (\because 2 \text{ನೇ ನಿಯಮ} \rightarrow \left(\frac{a^4}{a^2}\right) = (a^{4-2}) = a^2, \left(\frac{b^{-5}}{b^{-4}}\right) = (b^{-5-(-4)}) = b^{-5+4} = b^{-1} = \frac{1}{b})\end{aligned}$$

ಈಗ ಕೊಟ್ಟ ಸಮಸ್ಯೆ ನೋಡುವಾ

$$\begin{aligned}& \left(\frac{a^4b^{-5}}{a^2b^{-4}}\right)^{-3} \\&= \left(\frac{a^2}{b}\right)^{-3} \\&= (a^2)^{-3} \div (b)^{-3} (3 \text{ನೇ ನಿಯಮ}) \\&= \frac{a^{-6}}{b^{-3}} \\&= \frac{b^3}{a^6}\end{aligned}$$

ಪರ್ಯಾಫಯ ವಿಧಾನ:

$$\left(\frac{a^4 b^{-5}}{a^2 b^{-4}} \right)^{-3}$$

$$= \frac{a^{-12} b^{15}}{a^{-6} b^{12}} \quad (\text{3ನೇ ನಿಯಮ})$$

$$= \left(\frac{a^{-12}}{a^{-6}} \right)^* \left(\frac{b^{15}}{b^{12}} \right) \quad (\text{ಪದಗಳನ್ನು ಜೋಡಿಸಿದಾಗ})$$

$$= (a^{-12} * a^6)^* (b^{15} * b^{-12}) \quad (\text{ಸೂತ್ರ} \quad x^{-m} = \frac{1}{x^m})$$

$$= (a^{-12+6})^* (b^{15-12}) \quad (\text{ಮೊದಲ ನಿಯಮ})$$

$$= a^{-6} * b^3$$

$$= \frac{b^3}{a^6}$$

2.2 ಸಮಸ್ಯೆ 10 : $1960 = 2^a 5^b 7^c$ ಅದರೆ, $2^{-a} 7^b 5^{-c}$ ನ ಬೇಲೆ ಕಂಡುಹಿಡಿ.

ಪರಿಹಾರ:

$$1960 = 2 * 2 * 2 * 5 * 7 * 7 = 2^3 5^1 7^2$$

$$\therefore a=3, b=1, c=2$$

$$2^{-a} = \frac{1}{8} \text{ ಮತ್ತು } 5^{-c} = \frac{1}{25}$$

$$2^{-a} 7^b 5^{-c} = \left(\frac{1}{8}\right) * 7 * \left(\frac{1}{25}\right) = \frac{7}{200}$$

2.2 සම්ස්‍යා 11 : පෙන්වේහිසි : $\left\{ \frac{8x^3}{125y^3} \right\}^{2/3}$

පරිභාර:

$$8x^3 = (2x)^3 \text{ මත } 125y^3 = (5y)^3$$
$$\therefore \frac{8x^3}{125y^3} = \left\{ \frac{2x}{5y} \right\}^3$$

$$\therefore \left\{ \frac{8x^3}{125y^3} \right\}^{2/3} = \left\{ \left\{ \frac{2x}{5y} \right\}^3 \right\}^{2/3} = \left\{ \frac{2x}{5y} \right\}^{3 * 2/3} = \left\{ \frac{2x}{5y} \right\}^2 = \frac{4x^2}{25y^2}$$

2.2 ಸಮಸ್ಯೆ 12 : $3^{x-1} = 9 \times 3^4$ ಆದರೆ x ನ ಬೆಲೆ ಕಂಡುಹಿಡಿ.

ಪರಿಹಾರ:

$$9 = 3^2$$

$$\therefore 9 \times 3^4 = 3^2 \times 3^4 = 3^6$$

ಈಗ

$$3^{x-1} = 9 \times 3^4 = 3^6,$$

$$x-1 = 6$$

$$\therefore x=7$$

ತಾಳಿ:

x ನ ಬೆಲೆಯನ್ನು (=7) ದತ್ತ ಸಮಸ್ಯೆಯಲ್ಲಿ ಆದೇಶಿಸಿ, ವಿಸ್ತರಿಸಿ ಉತ್ತರವನ್ನು ತಾಳಿನೋಡಿ (= 729)